

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 03-03-2026:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

70.ದಿನಾಂಕ 23-4-2009ರಂದು ಅಸಾ-79ರವರು ಜಯಲಕ್ಷ್ಮಿ ಫ್ಯಾನ್ಸಿ ಸ್ಟೋರ್ಸ್ ಗೆ ದಾಳಿ ಮಾಡಿ ಅಲ್ಲಿ ದೊರೆತ ವಸ್ತುಗಳ ಬಗ್ಗೆ ನಿಪಿ-4 ರಂತೆ ಪಂಚನಾಮೆ ನಡೆಸಿ ದೊರೆತ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಪಂಚನಾಮೆಯನ್ನು ನನ್ನ ಮಂದೆ ಹಾಜರುಪಡಿಸಿರುತ್ತಾರೆ.

71.ಸದರಿ ಪಂಚನಾಮೆಯಲ್ಲಿ ಕಾಣಿಸಿದಂತೆ ದಾಳಿ ಸಮಯದಲ್ಲಿ ಜಯಲಕ್ಷ್ಮಿ ಫ್ಯಾನ್ಸಿ ಸ್ಟೋರ್ಸ್ ನಲ್ಲಿ ದೊರೆತ ವಸ್ತುಗಳ ಮೌಲ್ಯವನ್ನು ನಿರ್ಧರಿಸಿಕೊಡುವಂತೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಕಛೇರಿ ಅರಸೀಕೆರೆ ಇವರಿಗೆ ದಿನಾಂಕ 24-4-2009ರಂದು ಪತ್ರಬರೆದಿರುತ್ತೇನೆ. ಅದರಂತೆ ಅವರು ಅದೇ ದಿನಾಂಕದಂದು ವ್ಯಾಪಾರ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ವಸ್ತುಗಳನ್ನು ಮತ್ತು ಪಂಚನಾಮೆಯಲ್ಲಿರುವ ವಸ್ತುಗಳನ್ನು ಸಿ ಆರ್ ಮಂಜುನಾಥ್ ರವರ ಸಮಕ್ಷಮ ಖರೀದಿ ಬಿಲ್ ನೊಂದಿಗೆ ಪರಿಶೀಲಿಸಿ ಖರೀದಿ ಬಿಲ್ಲುಗಳಿಲ್ಲದ ಸರಕುಗಳಿಗೆ ವಸ್ತುಗಳ ಮೇಲಿದ್ದ ಎಂ ಆರ್ ಪಿ ನೋಡಿ, ಅವೆರಡೂ ಇಲ್ಲದ ವಸ್ತುಗಳಿಗೆ ಮಾರಾಟಗಾರರಿಂದಲೇ ಮಾಹಿತಿ ಪಡೆದು ಭೌತಿಕ ದಾಸ್ತಾನಿನ ಒಟ್ಟು ಮೊತ್ತ 99,472ರೂಪಾಯಿಗಳು ಎಂದು ಮಾಹಿತಿ ನೀಡಿರುತ್ತಾರೆ. ಇದನ್ನು ಆರೋಪಿತರ ಆಸ್ತಿ ಎಂದು ಪರಿಗಣಿಸಲಾಗಿದೆ.

72.ಅದೇ ಸ್ಟೋರ್ಸ್ ನಲ್ಲಿ ಸಿಕ್ಕ್ ಸೋನಿ ಕಂಪೆನಿಯ ರೆಕಾರ್ಡಿಂಗ್ ಡೆಕ್ 20 ಇಂಚಿನ ಬಿಪಿಎಲ್ ಕಲರ್ ಟಿವಿ, ಹೀರೋಹೋಂಡಾ ಕಂಪೆನಿಯ ಜನರೇಟರ್, ಸೀಲಿಂಗ್ ಫ್ಯಾನ್ ಮತ್ತು ಶೋಕೇಸ್ ಮತ್ತು ಕಬ್ಬಿಣದ ಯಾರ್ಕ್ ಗಳನ್ನು ಮಹಜರಿನಲ್ಲಿ ನಮೂದಿಸಿದ ಮೌಲ್ಯವನ್ನಾಧರಿಸಿ 71500ರೂಪಾಯಿಗಳನ್ನು ಆರೋಪಿತರ ಆಸ್ತಿಗೆ ಪರಿಗಣಿಸಲಾಗಿದೆ. ಮುಂದುವರೆದು ಆರೋಪಿತರು ಸದರಿ ರೆಕಾರ್ಡಿಂಗ್ ಡೆಕ್ ನ್ನು ತನ್ನ ಸ್ನೇಹಿತ ನಟರಾಜ್ ಬಿನ್ ಬಸವರಾಜು ಗೊರವನಹಳ್ಳಿ ಇವರ ರಿಪೇರಿಗೆ ತಂದಿಟ್ಟಿರುವುದಾಗಿ ಮಾಹಿತಿ ನೀಡಿರುತ್ತಾರೆ. ಆ ಬಗ್ಗೆ ಸದರಿ ನಟರಾಜ್ ರವರಿಗೆ 20-12-2010 ಮತ್ತು 19-2-11ರಂದು ಅಂಚೆ ಮೂಲಕ ಮಾಹಿತಿ ನೀಡಲು ಪತ್ರವ್ಯವಹಾರ ಮಾಡಿದ್ದೆನು. ಆದರೆ

ಪತ್ರಗಳು ಮಾಹಿತಿ ಇಲ್ಲದೆ ವಾಪಸ್ ಬಂದಿರುತ್ತದೆ. ಆದ್ದರಿಂದ ಪಂಚನಾಮೆಯ ಮೌಲ 5000ರೂಪಾಯಿಗಳನ್ನೇ ಪರಿಗಣಿಸಿದೆ. ಅದೇ ರೀತಿ ಬಿಪಿಎಲ್ ಟಿವಿಯನ್ನು ರಮೇಶ್ ಬಿನ್ ರಾಮೇಗೌಡರವರಿಂದ 2000ರೂಪಾಯಿಗೆ ಖರೀದಿಸಿರುವುದಾಗಿಯೂ ಆದ್ದರಿಂದ ಪಂಚನಾಮೆ ಮೌಲ್ಯದಲ್ಲಿ ಅದರ ಮೌಲ್ಯ 6000ರೂ ಎಂದು ಕಾಣಿಸಿರುವುದನ್ನು ಕೈಬಿಡಬೇಕಾಗಿ ಕೋರಿರುತ್ತಾರೆ. ಈ ಬಗ್ಗೆ ರಮೇಶ ಬಿನ್ ರಾಮೇಗೌಡರವರಿಗೆ ಮಾಹಿತಿ ನೀಡುವಂತೆ 2 ಪತ್ರ ಬರೆದಿದ್ದು ಆ ಪತ್ರಗಳು ಸಹ ಮಾಹಿತಿ ಇಲ್ಲದೆ ವಾಪಸ್ ಬಂದಿದ್ದು ಪಂಚನಾಮೆ ಮೌಲ್ಯವನ್ನೇ ಪರಿಗಣಿಸಿದೆ.

73.ಸದರಿ ಪಂಚನಾಮೆ ಪುಟ ಸಂಖ್ಯೆ 1 ರಿಂದ 11ರಲ್ಲಿ ವಿನಾಯಕ ಗ್ರಾಸ್ ಏಜೆನ್ಸಿಯ ಠೇವಣಿ ಬಗ್ಗೆ ನಮೂಪನೆ ಇದ್ದು ಆ ವಿಚಾರವಾಗಿ ವಿನಾಯಕ ಗ್ರಾಸ್ ಏಜೆನ್ಸಿಯವರಿಗೆ ಮಾಹಿತಿ ನೀಡುವಂತೆ ಪತ್ರವ್ಯವಹಾರ ಮಾಡಿರುತ್ತೇನೆ. ಅದಕ್ಕೆ ಉತ್ತರವಾಗಿ ದಿ30-8-2009ರಂದು ಏಜೆನ್ಸಿಯವರು ನೀಡಿದ ಮಾಹಿತಿಯನ್ನು ಸ್ವೀಕರಿಸಿ ಕಡತಕ್ಕೆ ಅಳವಡಿಸಿರುತ್ತೇನೆ. ಅದರಂತೆ ಆರೋಪಿತರು ದಿನಾಂಕ 20-3-1999ರಂದು ಮೊದಲನೇ ಸಿಲಿಂಡರ್ ಮತ್ತು 28-8-2001ರಂದು 2ನೇ ಸಿಲಿಂಡರ್ ನ್ನು ಹೊಂದಿರುವುದಾಗಿ ಹಾಗೂ ಇವುಗಳ ಠೇವಣಿ ಮೊತ್ತ ಒಟ್ಟು 1900ರೂಗಳನ್ನು ಪಡೆಯಲಾಗಿದೆ ಎಂದು ತಿಳಿಸಿರುತ್ತಾರೆ. ಈ ಮೊತ್ತವನ್ನು ಆರೋಪಿತರ ಆಸ್ತಿ ಭಾಗಕ್ಕೆ ಪರಿಗಣಿಸಲಾಗಿದೆ. ಇದನ್ನು ಆಸ್ತಿಭಾಗದ ಪುಟ ಸಂಖ್ಯೆ 302ರಲ್ಲಿ ಅಳವಡಿಸಿದೆ. ಅದು ಈಗಾಗಲೇ ಗುರುತಿಸಿರುವ ನಿಪಿ-62 ಆಗಿರುತ್ತದೆ.

74.ಸ್ಥಿರ ದೂರವಾಣಿ ಸಂಖ್ಯೆ 253356 ಇದು ಆರೋಪಿತರ ಹೆಸರಿನಲ್ಲಿದ್ದು ಮತ್ತು 254321 ಇದು ಮಂಜುನಾಥ್ ರವರ ಹೆಸರಿನಲ್ಲಿದ್ದು ಈ ಬಗ್ಗೆ ಹಾಸನದ ಬಿ ಎಸ್ ಎನ್ ಎಲ್ ನ ಜನರಲ್ ಮ್ಯಾನೇಜರ್ ಗೆ ಮಾಹಿತಿ ನೀಡುವಂತೆ ಪತ್ರವ್ಯವಹಾರ ಮಾಡಿರುತ್ತೇನೆ. ಅವರು 18-5-2009ರಂದು ಮಾಹಿತಿ ನೀಡಿದ್ದು ಸದರಿ ಮಾಹಿತಿಯಂತೆ ಈ ಎರಡೂ ಸ್ಥಿರ ದೂರವಾಣಿಗಳಿಗೆ ತಲಾ 1200ರೂಪಾಯಿಯಂತೆ ಠೇವಣಿ ಇಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಅದನ್ನು ಆರೋಪಿತರ ಆಸ್ತಿಗೆ ಪರಿಗಣಿಸಲಾಗಿದೆ. ಸ್ಥಿರ ದೂರವಾಣಿ ಸಂಖ್ಯೆ 252995 ಬೇರೆಯವರಿಗೆ ಸೇರಿದ್ದರಿಂದ ಇದನ್ನು ಪುಟ

ಸಂಖ್ಯೆ 303 ರಿಂದ 305ರಲ್ಲಿ ಅಸ್ತಿ ಭಾಗದಲ್ಲಿ ಅಳವಡಿಸಲಾಗಿದೆ.

75.23-4-2009ರಂದು ಆರೋಪಿತರ ಮನೆಯಲ್ಲಿ ನಿಪಿ-2ರ ಪಂಚನಾಮೆ ಸಮಯದಲ್ಲಿ 50 ಬೇವಿನ ಮತ್ತು ವಿವಿಧ ಜಾತಿಯ ಮರದ ತುಂಡುಗಳು ದೊರೆತಿತ್ತು ಅವುಗಳ ಮೌಲ್ಯ 12000ಎಂದು ಪಂಚರ ಸಮಕ್ಷಮ ನಿಗದಿಪಡಿಸಲಾಗಿತ್ತು. ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳು, ಚನ್ನರಾಯಪಟ್ಟಣ ಇವರಿಗೆ ದಿನಾಂಕ 28-10-2009ರಂದು ಪತ್ರಬರೆದಿದ್ದು ಅವರು 16-1-2010ರಂದು ನಿಪಿ-65ರಂತೆ ಮಾಹಿತಿ ನೀಡಿ ಮರದ ತುಂಡುಗಳ ಬೆಲೆ 9874 ಎಂದು ಮೌಲ್ಯೀಕರಣ ಮಾಡಿದ್ದರಿಂದ 12000ವನ್ನು ಪರಿಗಣಿಸದೆ ಅರಣ್ಯಾಧಿಕಾರಿಗಳ ಮೌಲ್ಯದಂತೆ 9874 ಎಂದು ಪರಿಗಣಿಸಿ ಆರೋಪಿತರ ಆಸ್ತಿಗೆ ಪರಿಗಣಿಸಲಾಗಿದೆ. ಇದನ್ನು ನಿಪಿ-65ರ ಪುಟ ಸಂಖ್ಯೆ 306ರಲ್ಲಿ ಅಳವಡಿಸಲಾಗಿದೆ.

76.ಆರೋಪಿತರು 1995-96ನೇ ಾಲಿನಲ್ಲಿ ಹೊಸಮನೆ ನಿರ್ಮಿಸಿದಾಗ ವಿದ್ಯುತ್ ವೈರಿಂಗ್ ಮಾಡಿಸಲು ಮಂಜೇಗೌಡ ಬಿನ್ ಲಕ್ಷ್ಮೀಗೌಡ ಇವರಲ್ಲಿ ಗುತ್ತಿಗೆ ಮಾಡಿಕೊಂಡಿದ್ದು ಅವರಿಗೆ ಈ ಬಗ್ಗೆ ಪತ್ರ ವ್ಯವಹಾರ ಮಾಡಿ ಮಾಹಿತಿ ಕೋರಿದ್ದು ಅವರು ಆರೋಪಿತರು ಹೊಸಮನೆ ನಿರ್ಮಿಸುವಾಗ ಎಲೆಕ್ಟ್ರಿಕ್ ವೈರಿಂಗ್ ಕೆಲಸವನ್ನು ತಾನೇ ಮಾಡಿರುವುದಾಗಿ ಹಾಗೂ 7000ರೂ ಬೆಲೆಯ ಸಾಮಗ್ರಿ ಅಳವಡಿಸಿರುವುದಾಗಿ ನಿಪಿ-63ರಂತೆ ಪತ್ರ ಬರೆದಿರುತ್ತಾರೆ. ಆದ್ದರಿಂದ ಈ 7000ರೂಪಾಯಿಯನ್ನು ಆರೋಪಿತರ ಆಸ್ತಿಗೆ ಪರಿಗಣಿಸಲಾಗಿದೆ. ಅದರೊಂದಿಗೆ ನಿಪಿ-64ರ ದಾಖಲೆಗಳನ್ನು ನೀಡಿರುತ್ತಾರೆ.

77.ಆಸಾ 78ರವರು ಧನಲಕ್ಷ್ಮಿ ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ನಡೆಸಿದ ಪಂಚನಾಮೆ ನಿಪಿ-6 ಆಗಿರುತ್ತದೆ. ಧನಲಕ್ಷ್ಮಿ ಫೈನಾನ್ಸ್ ಕಾರ್ಪೊರೇಷನ್ ಚನ್ನರಾಯಪಟ್ಟಣ ಇದರ ಪ್ರಾರಂಭಿಕ ಬಂಡವಾಳದ ಬಗ್ಗೆ ಆರೋಪಿತರು ಅನುಬಂಧ 23 ರಲ್ಲಿ ಧನಲಕ್ಷ್ಮಿ ಫೈನಾನ್ಸ್ ಕಾರ್ಪೊರೇಷನ್ ತನ್ನದಲ್ಲ ಬಿ ಬಿ ಭಾರತಿವರಿಗೆ ಸೇರಿದ್ದೆಂದು ಹೇಳಿರುತ್ತಾರೆ, ಮತ್ತು ತನ್ನ ಪತ್ನಿಗೆ 1-12-2007ರಂದು ಪಾಲುದಾರರನ್ನಾಗಿ ಮಾಡಿಕೊಂಡಿರುವುದಾಗಿ ಹೇಳಿರುವುದರಿಂದ ಈ ಬಗ್ಗೆ ಸಹಕಾರ ಸಂಘಗಳ ಉಪನೋಂದಣಾಧಿಕಾರಿಗಳು ಹಾಸನ ಇವರಿಗೆ ಪತ್ರವ್ಯವಹಾರ ಮಾಡಿ 1-12-2007ರಿಂದ ಕೆಬಿ

ಜಯಲಕ್ಷ್ಮಿ ರವರು ಈ ಕಾರ್ಪೊರೇಷನ್ ನ ಪಾಲುದಾರರಾಗಿದ್ದರಿಂದ ಪ್ರಾರಂಭಿಕ ಬಂಡವಾಳದ ಬಗ್ಗೆ ಮಾಹಿತಿ ಒದಗಿಸಲು ಕೋರಿತ್ತು. ಅದರಂತೆ ಸದರಿಯವರು ತಮ್ಮ ದಿನಾಂಕ 7-2-2011ರ ಪತ್ರದಲ್ಲಿ 1-4-2007ರಿಂದ 31-3-2008ರವರೆಗಿನ ಸಾಲ ತಃಖ್ತೆಯಂತೆ 1,75,910ರೂಪಾಯಿಗಳು ಎಂದು ನಿಪಿ-67 ರಂತೆ ಮಾಹಿತಿ ನೀಡಿರುತ್ತಾರೆ. ಆದ್ದರಿಂದ ಜಯಲಕ್ಷ್ಮಿರವರಿಗೆ ಅರ್ಧ ಭಾಗ 87955ರೂಪಾಯಿಗಳನ್ನು ಪ್ರಾರಂಭಿಕ ಬಂಡವಾಳವೆಂದು ಆರೋಪಿತರ ಆಸ್ತಿಗೆ ಪರಿಗಣಿಸಿದೆ.

78. ಧನಲಕ್ಷ್ಮಿ ಫೈನಾನ್ಸ್ ನಲ್ಲಿ 2008-09ರಲ್ಲಿ ನೀಡಿದ ಸಾಲದ ಬಗ್ಗೆ ಲೆಕ್ಕಾಚಾರ ಮಾಡಿದಾಗ 7,88,500ರೂಪಾಯಿ ಆಗಿರುತ್ತದೆ. ಅದು ನಿಪಿ-174 ರಲ್ಲಿ ಇರುತ್ತದೆ. ಆರೋಪಿತರ ಪತ್ನಿ 1-12-2007ರಿಂದ ಧನಲಕ್ಷ್ಮಿ ಫೈನಾನ್ಸ್ ನ ಪಾಲುದಾರರಾಗಿರುವುದರಿಂದ ಈ ಹಣಕಾಸಿನ ಮೊತ್ತದ ಅರ್ಧಭಾಗವನ್ನು ಆರೋಪಿತರ ಆಸ್ತಿಗೆ ಪರಿಗಣಿಸಲಾಗಿದೆ. ಈ ಬಗ್ಗೆ ಸಾಲ ಪಡೆದ ವ್ಯಕ್ತಿಗಳಾದ ಸಿ ಎಸ್ ಗಣೇಶ್, ಕೆ ವಿ ಕುಮಾರಸ್ವಾಮಿ, ಎನ್ ಸಿ ಮಹೇಶ್, ಲತಾ, ವಾಸಿಮ್ ಅಕ್ರಮ್, ರತ್ನಕುಮಾರಿ, ಮೊಗ್ಗಣ್ಣಿ ಆಚಾರ್, ಪರಮೇಶ್, ಶಿವರಾಮು ಮತ್ತು ಎಂ ಎನ್ ವೆಂಕಟೇಶ್ ರವರ ಹೇಳಿಕೆ ಪಡೆದಿರುತ್ತೇನೆ.

79. ನಿಪಿ-2ರ ಪಂಚನಾಮೆ ಸಮಯದಲ್ಲಿ ಒಟ್ಟು 35,000ಸಿವ್ವೆಹಿತ ತೆಂಗಿನಕಾಯಿ ದೊರೆತಿತ್ತು ಅವುಗಳ ಮೌಲ್ಯವನ್ನು ನಿರ್ಧರಿಸಲು 11-8-10ರಂದು ಎಪಿಎಂ ಸಿ ಕಾರ್ಯದರ್ಶಿ ಚನ್ನರಾಯಪಟ್ಟಣ ಇವರಿಗೆ ಪತ್ರವ್ಯವಹಾರ ಮಾಡಿದ್ದು ಅವರು 2009ರ ಧಾರಣೆಯಂತೆ ಪ್ರತಿಸಾವಿರ ತೆಂಗಿನಕಾಯಿಗೆ 3450ರೂಪಾಯಿ ಒಟ್ಟು 1,20,710ರೂಪಾಯಿ ಮೌಲ್ಯೀಕರಿಸಿರುತ್ತಾರೆ. ಅದನ್ನು ಆಸ್ತಿಗೆ ಪರಿಗಣಿಸಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆ ಈಗಾಗಲೇ ನಿಪಿ-68 ಎಂದು ಗುರುತಿಸಲ್ಪಟ್ಟಿರುತ್ತದೆ.

80. **ಆರೋಪಿತರ ಆದಾಯದ ವಿವರ:** ಆರೋಪಿತರ ವೇತನ ಆದಾಯದ ಬಗ್ಗೆ ಮಾಹಿತಿ ನೀಡಲು ಕೆಎಸ್ ಆರ್ ಟಿ ಸಿ ಸಹಾಯಕ ನಿಯಂತ್ರಕರು ಇವರಿಗೆ ಪತ್ರ ಬರೆದು ಮಾಹಿತಿ ಪಡೆದಿರುತ್ತೇನೆ. ಆ ಮಾಹಿತಿಯನ್ನು ಸಹಾಯಕ ನಿಯಂತ್ರಕರು ಲೆಕ್ಕಪರಿಶೋಧನಾ ವರ್ತುಲ ಇವರಿಗೆ ಕಳುಹಿಸಿ ಲೆಕ್ಕಹಾಕಿಕೊಡುವಂತೆ ಕಳುಹಿಸಲಾಯಿತು. ಅದರಂತೆ ದಿನಾಂಕ 13-1-10ರಂದು ವರದಿ ನೀಡಿದ್ದು

1984-85ರಿಂದ 2009-10 ಮಾರ್ಚ್ ವರೆಗೆ ಸ್ವೀಕರಿಸಿದ ನಿವ್ವಳ ವೇತನ ಮೊತ್ತ 3,23,881 ಎಂದು ವರದಿ ನೀಡಿರುತ್ತಾರೆ. ಅದನ್ನು ಆರೋಪಿತರ ಆದಾಯ ಎಂದು ಪರಿಗಣಿಸುತ್ತೇನೆ. ಅದಕ್ಕೆ ಸಂಬಂಧಿಸಿದ ದಾಖಲೆ ನಿಪಿ-70 ಆಗಿರುತ್ತದೆ. ಮುಂದುವರೆದು ಆರೋಪಿತರ 1984 ರಿಂದ 2003ರವರೆಗಿನ ಸಂಬಳದ ವ್ಯತ್ಯಾಸದ ಮೊತ್ತವನ್ನು ಕಾರ್ಮಿಕ ನ್ಯಾಯಾಲಯದ ಆದೇಶದಂತೆ ಪುನಃ ಕಳುಹಿಸಿದ್ದು ಅದು 56,204 ಆಗಿರುತ್ತದೆ. ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆ ನಿಪಿ-18 ಆಗಿರುತ್ತದೆ.

81.ಆರೋಪಿತರು ಕೆಎಸ್ ಆರ್ ಟಿ ಸಿ ಪತ್ತಿನ ಸಹಕಾರ ಸಂಘದಲ್ಲಿ ಪಡೆದ ಗೌರವಧನದ ಬಗ್ಗೆ ಕೆಎಸ್ ಆರ್ ಟಿ ಸಿ ನೌಕರರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು ಸದರಿಯವರು ದಿ:22-11-10ರ ನಿಪಿ-73 ಪತ್ರದಂತೆ ಮಾಹಿತಿ ನೀಡಿರುತ್ತಾರೆ. ಅದರಂತೆ ಅವರು ಪಡೆದ ಗೌರವಧನ ಮತ್ತೆ ಸಿಟಿಂಗ್ ಚಾರ್ಜ್ 50,150 ಆಗಿರುತ್ತದೆ. ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಿದೆ.

82.ಆರೋಪಿತರು ತಮ್ಮ ಮಗ ಸಿ ಆರ್ ಶೇಖರ್ ರವರ ವಿವಿಧ ಖಾಸಗಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿದ್ದು ಅದರ ಬಾಬು ಪಡೆದ ವೇತನ 7,79,550ರೂಪಾಯಿಯನ್ನು ಅವರ ಆದಾಯಕ್ಕೆ ಕೊಡಬೇಕೆಂದು ಅನುಬಂಧ-1ಎಯಲ್ಲಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಶೇಖರ್ ರವರು ಕೆಲಸ ಮಾಡಿದ ಕಂಪೆನಿಯಾದ Asst.Manager, Human Resource Department Sourc Ub India Limited Y.N.Kavan, Bengaluru ಇವರಿಗೆ ಪತ್ರ ಬರೆದು ಮಾಹಿತಿ ನೀಡುವಂತೆ ಕೇಳಿಕೊಂಡಿದ್ದು ಆದರೆ ಸದರಿ ಪತ್ರ ವಿಳಾಸ ಸರಿ ಇಲ್ಲವೆಂದು ವಾಪಸ್ ಬಂದಿರುತ್ತದೆ. ಸದರಿ ಶೇಖರ್ ರವರು Pana Farma company ಯಲ್ಲಿ 2003ರಿಂದ 2004ರವರೆಗೆ ಕರ್ತವ್ಯ ನಿರ್ವಹಿಸಿದ ಬಗ್ಗೆ ಪತ್ರ ಬರೆದು ಮಾಹಿತಿ ಕೋರಿದ್ದು, ಸದರಿಯವರು ನೀಡಿದ ಮಾಹಿತಿಯಲ್ಲಿ ಶೇಖರ್ ರವರ ಅತ್ತಿಬೆಲೆ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 19632ಕ್ಕೆ ಜಮಾ ಮಾಡಿರುವುದಾಗಿ ಹೇಳಿರುತ್ತಾರೆ. ನಂತರ ಸದರಿ ಬ್ಯಾಂಕಿಗೆ ಮಾಹಿತಿ ನೀಡುವಂತೆ ಪತ್ರ ವ್ಯವಹಾರ ಮಾಡಿರುತ್ತೇನೆ. ಅಲ್ಲಿನ ವ್ಯವಸ್ಥಾಪಕರು 15-2-11ರಂದು ಶೇಖರ್ ರವರ

ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ನ್ನು ಕಳುಹಿಸಿದ್ದನ್ನು ಪರಿಶೀಲಿಸಿದಾಗ ಅಂತಿಮ ಶಿಲ್ಕು 4-9-2004ಕ್ಕೆ 548ರೂಪಾಯಿ ಇದ್ದವು. ಶೇಖರ್ ರವರು ಕೆಲಸ ಮಾಡಿದ Human resource India Limted, 1st india corporation, Bengaluru ಇವರಿಗೆ ಪತ್ರವಹಾರ ಮಾಡಿದ್ದು ಇವರು 4-2-2006ರಿಂದ 6-2-2007ರವರೆಗೆ ಇವರ ಸಂಬಳದ ಹಣವನ್ನು ಐಸಿಐಸಿಐ ಬ್ಯಾಂಕ್ ರಾಜಕುಮಾರ ರಸ್ತೆ ರಾಜಾಜಿನಗರ ಶಾಖೆಗೆ ಜಮಾ ಮಾಡಿರುವುದಾಗಿ ಹೇಳಿರುತ್ತಾರೆ. ಸದರಿ ಐಸಿಐಸಿಐ ಬ್ಯಾಂಕಿಗೆ ಪತ್ರ ಬರೆದು ಮಾಹಿತಿ ಕೋರಿದ್ದು ಸದರಿಯವರು ನೀಡಿದ ಮಾಹಿತಿಯಲ್ಲಿ ಸದರಿ ಖಾತೆಯಲ್ಲಿ ಯಾವುದೇ ಹಣ ಬಾಕಿ ಇರುವುದಿಲ್ಲವೆಂದು ಮಾಹಿತಿ ಇರುತ್ತದೆ. 4ನೇ ಕಂಪೆನಿಯಾದ Okvin Financial Corporation, Bengaluru ಇವರು 2007ನೇ ಸಾಲಿನ ಜುಲೈ 2009ರವರೆಗೆ ಕರ್ತವ್ಯ ನಿರ್ವಹಿಸಿದ ವೇತನದ ಮೊತ್ತವನ್ನು ಸಿಟಿ ಬ್ಯಾಂಕ್ ಎಂ ಜಿ ರಸ್ತೆ ಇಲ್ಲಿಗೆ ಜಮಾ ಮಾಡಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಸದರಿ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಪತ್ರವಹಾರ ಮಾಡಿದ್ದು ಅವರು ಸ್ಟೇಟ್ಮೆಂಟ್ ಕಳುಹಿಸಿರುತ್ತಾರೆ. ದಿನಾಂಕ 21-4-2009ರ ಅಂತ್ಯಕ್ಕೆ 2280.39 ಬಾಕಿ ಇರುತ್ತದೆ. ಈ ಎಲ್ಲಾ ಬ್ಯಾಂಕುಗಳ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಶೇಖರ್ ರವರು ಆಯಾ ತಿಂಗಳಲ್ಲಿ ಜಮಾ ಆದ ಸಂಬಳದ ಮೊತ್ತವನ್ನು ಆಯಾ ತಿಂಗಳಲ್ಲೇ ಡ್ರಾ ಮಾಡಿರುವುದು ಕಂಡುಬಂದಿರುತ್ತದೆ. ಅವರ ತಂದೆಗೆ ಹಣವನ್ನು ಕೊಟ್ಟಿರುವ ಬಗ್ಗೆ ದಾಖಲಾತಿ ಇಲ್ಲದೇ ಇರುವುದರಿಂದ ಈ ಆದಾಯವನ್ನು ಆರೋಪಿತರ ಆದಾಯದಿಂದ ಕೈಬಿಟ್ಟಿರುತ್ತದೆ. ಅದು ಪುಟ ಸಂಖ್ಯೆ 337 ರಿಂದ 363ರಲ್ಲಿ ಇರುತ್ತದೆ. ಅದಕ್ಕೆ ಸಂಬಂಧಿಸಿದ ಪುಟ ಸಂಖ್ಯೆ 352 ರಿಂದ 361ರವರೆಗಿನ ದಾಖಲೆಗಳು ಈಗಾಗಲೇ ನಿಪಿ-83 ಮತ್ತು 84 ಎಂದು ಗುರುತಿಸಲ್ಪಟ್ಟಿರುತ್ತದೆ. ಪುಟ ಸಂಖ್ಯೆ 337ರಿಂದ 351 ಮತ್ತು 362 ಮತ್ತು 363ರ ದಾಖಲೆ ನೋಡುತ್ತಿದ್ದು ಅವುಗಳನ್ನು ಒಟ್ಟಾಗಿ ನಿಪಿ-191 ಎಂದು ಗುರುತಿಸಲಾಯಿತು.

(ಈ ಹಂತದಲ್ಲಿ ನ್ಯಾಯಾಲಯದ ಬೆಳಗಿನ ಕಲಾಪದ ವೇಳೆ ಮುಗಿದಿದ್ದರಿಂದ ಮುಂದುವರೆದ ಮುಖ್ಯವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆಳಚ್ಚು ಮಾಡಿಸಲಾಯಿತು)

ಓ.ಹೇ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.

ಸಾಕ್ಷಿಯನ್ನು ಪುನಃ ಕರೆಸಿ ಪ್ರಮಾಣವಚನ ಬೋಧಿಸಿದೆ

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

83.ಕೃಷಿ ಆದಾಯ: ಆರೋಪಿತರು ತನಗೆ ಕೃಷಿಯಿಂದ 6,74,800ರೂಪಾಯಿ ಆದಾಯ ಇದೆ ಎಂದು ಅನುಬಂಧ-3ರಲ್ಲಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಕೃಷಿ ಉಪನಿರ್ದೇಶಕರಿಗೆ ಪತ್ರವಹಾರ ಮಾಡಿದ್ದು ಅವರ ಪಹಣಿಯಲ್ಲಿ ತೆಂಗುಎಂದು ನಮೂದಿಸಿದ್ದು ಮಿಶ್ರ ಬೆಳೆಗಳು ಆಯಾಯ ಋತುಮಾನದಲ್ಲಿ ಬರುವುದರಿಂದ ಈ ಮಿಶ್ರಬೆಳೆಗಳ ಬಗ್ಗೆ ನಿವ್ವಳ ಆದಾಯ ನೀಡಲು ಬರುವುದಿಲ್ಲವೆಂದು ಮಾಹಿತಿ ನೀಡಿರುತ್ತಾರೆ. ಆದ್ದರಿಂದ ದಿನಾಂಕ 12-8-2009ರಂದು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಹಾಸನ ರವರಿಗೆ ಆರೋಪಿತರ ಜಮೀನಿನಲ್ಲಿರುವ ತೆಂಗು ಬೆಳೆಯ ಆದಾಯವನ್ನು ಮತ್ತು ಖರ್ಚನ್ನು ಲೆಕ್ಕ ಹಾಕಿ ನಿವ್ವಳ ಆದಾಯದ ಮಾಹಿತಿ ನೀಡಲು ಕೋರಲಾಗಿದೆ. ಅದರಂತೆ 27-4-10ರಂದು ಸದರಿಯವರು ನೀಡಿದ ನಿಪಿ-52 ಮತ್ತು 52(1)ರ ಮಾಹಿತಿಯನ್ನು ಸ್ವೀಕರಿಸಿ ಕಡತಕ್ಕೆ ಅಳವಡಿಸಿರುತ್ತೇನೆ. ಅದರ ಪ್ರಕಾರ ನಿವ್ವಳ ಆದಾಯ 2,21,520ರೂಪಾಯಿ ಇರುತ್ತದೆ. ಅವುಗಳನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಲಾಗಿದೆ.

84.ಬಾಡಿಗೆ ಆದಾಯ: ಅನುಬಂಧ-2 ರಲ್ಲಿ ಆರೋಪಿತರು ಎಲ್ ಐ ಜಿ ಮನೆ 73 ರಿಂದ 1988ರಿಂದ 2005ರವರೆಗೂ ನಂಜೇಗೌಡ ಎಂಬುವವರಿಗೆ ಬಾಡಿಗೆಗೆ ಕೊಟ್ಟಿದ್ದು ಅದರಿಂದ ಬಂದ ಬಾಡಿಗೆ ಆದಾಯ 2,16,050ರೂಪಾಯಿ ಎಂದು ಅನುಬಂಧ-2ರಲ್ಲಿ ಘೋಷಿಸಿಕೊಂಡಿರುತ್ತಾರೆ ಮತ್ತು ನಿಂಗರಾಜಮ್ಮ ನಿಂಗೇಗೌಡ ಇವರು 95ನೇ ಸಾಲಿನಿಂದ 2005ನೇ ಜೂನ್ ವರೆಗೆ ಬಾಡಿಗೆಗೆ ಇದ್ದ ಬಗ್ಗೆ 1,56,000ರೂಪಾಯಿ ಬಾಡಿಗೆ ಬಂದಿದೆ ಎಂದು ಘೋಷಿಸಿಕೊಂಡಿರುತ್ತಾರೆ. ತನಿಖೆ ಸಂಬಂಧ 13-1-11ರಂದು ಸದರಿ ಎಲ್ ಐ ಜಿ 73ರ ಮನೆಗೆ ಭೇಟಿ ನೀಡಿ ಈ ಮನೆಯ ಬಾಡುದಾರರಾದ ಭಾಗ್ಯಮ್ಮ ಮತ್ತು ನಾಗರಾಜ್ ರವರನ್ನು ವಿಚಾರಿಸಿದಾಗ ನಂಜೇಗೌಡ ಬಿನ್ ನಂಜೇಗೌಡ ಇವರು ಬಾಡಿಗೆಗೆ ಇರಲಿಲ್ಲ ಎಂದು ಹೇಳಿಕೆ ನೀಡಿರುತ್ತಾರೆ. ಅವರ ಹೇಳಿಕೆಯನ್ನು ಪಡೆದಿರುತ್ತೇನೆ ಮತ್ತು ತ್ರೀಮತಿ ನಿಂಗರಾಜಮ್ಮ ಕೋಂ ನಿಂಗೇಗೌಡ ಇವರು ಬಾಡಿಗೆಗೆ ಇದ್ದಿದ್ದು ನಿಜವಿದ್ದುದರಿಂದ

1,56,000ರೂಪಾಯಿಗಳನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಲಾಗಿದೆ. ಈ ಬಗ್ಗೆ ನಿಂಗರಾಜಮ್ಮ ರವರು ನೀಡಿದ ಮಾಹಿತಿಯನ್ನು ಈಗ ನೋಡುತ್ತಿದ್ದು ನಿಪಿ-192 ಎಂದು ಗುರುತಿಸಲಾಯಿತು. ನಂಜೇಗೌಡ ಬಿನ್ ನಂಜೇಗೌಡ ರವರು ನೀಡಿರುವ ಮಾಹಿತಿ ಈಗಾಗಲೇ ಗುರುತಿಸಿರುವ ನಿಪಿ-86 ಆಗಿರುತ್ತದೆ. ಮುಂದುವರೆದು ಆರೋಪಿತರು 1998ನೇ ಸಾಲಿನ ಎಪಿಆರ್ ನಲ್ಲಿ ಈ ಮನೆಯಿಂದ ಬರುವ ಆದಾಯ ವಾರ್ಷಿಕ 6ಸಾವಿರ ಎಂದು ಘೋಷಿಸಿಕೊಂಡಿರುತ್ತಾರೆ.

85.ಭವಿಷ್ಯ ನಿಧಿ: ಆರೋಪಿತರು 1990-91ರಿಂದ 2009-10ರವರೆಗೆ ಅನುಬಂಧ-9ಸಿ ನಲ್ಲಿ ಭವಿಷ್ಯನಿಧಿಯಿಂದ ಸಾಲ ಪಡೆದ ಬಗ್ಗೆ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದು ಅವರ ಮಾಹಿತಿಯಂತೆ ಆರೋಪಿತರು ಸ್ವೀಕರಿಸಿರುವ ಒಟ್ಟು ಸಾಲ 3,03,400ರೂಪಾಯಿ ಆಗಿದ್ದು ಅದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಲಾಗಿದೆ. ಅದು ಪುಟ ಸಂಖ್ಯೆ 374 ರಲ್ಲಿ ಈ ಬಗ್ಗೆ ನಮೂದನೆ ಇರುತ್ತದೆ. ಅದಕ್ಕೆ ಸಂಬಂಧಿಸಿದ ದಾಖಲೆ ನಿಪಿ-76, 77 ಮತ್ತು 77(1), 77(2) ಆಗಿರುತ್ತದೆ. ಆಗಿರುತ್ತದೆ.

86.ಎಲ್ ಐ ಸಿ ಯಿಂದ ಬಂದ ಆದಾಯ: ಆರೋಪಿತರು ಅನುಬಂಧ-9ಸಿ ನಲ್ಲಿ ಪಾಲಿಸಿ ಸಂಖ್ಯೆ 721065847 ಮತ್ತು 610263280 ಇವುಗಳಿಂದ ಬಂದ ಆದಾಯ 1,43,046ರೂಪಾಯಿಗಳು ಎಂದು ಘೋಷಿಸಿಕೊಂಡಿರುತ್ತಾರೆ. ಇದನ್ನು ಆರೋಪಿತರ ಆದಾಯಕ್ಕೆ ಪರಿಗಣಿಸಲಾಗಿದೆ.

87.ಆರೋಪಿತರು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲ: ಆರೋಪಿತರು ಅನುಬಂಧ-6, 6ಎ ಯಿಂದ 6ಯು ವರೆಗೆ ಖಾಸಗಿ ವ್ಯಕ್ತಿಗಳಿಂದ ಅಂದರೆ 22 ಜನರಿಂದ ಸಾಲ ಪಡೆದಿದ್ದು ಅವರಿಗೆ ಸಾಲ ಸಹ ಮರುಪಾವತಿಸಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಅವರು 2890300 ರೂಪಾಯಿ ಸಾಲ ಪಡೆದು 2015300 ವಾಪಸ್ ಮಾಡಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಈ ಬಗ್ಗೆ ಪರಿಶೀಲಿಸಲಾಗಿ ಆರೋಪಿತರು ಬಾಳೆಹಣ್ಣು ಮಾರಾಟ ಮಾಡುವವರಿಗೆ, ಗೂಡಂಗಡಿ ಮತ್ತು ಸಣ್ಣ ವ್ಯಾಪಾರಿಗಳಿಂದ ಲಕ್ಷಾಂತರ ರೂಪಾಯಿ ನಗದಾಗಿ ಪಡೆದು ಚೆಕ್ ಮುಖೇನ ಕೊಟ್ಟಿರುವುದಾಗಿ ನಮೂದು

ಮಾಡಿರುತ್ತಾರೆ. ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 40062200008967 ಮತ್ತು ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 21999ರಲ್ಲಿ ನಡೆದಿರುವ ವಹಿವಾಟಿನ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಆರೋಪಿತರಿಗೆ ಪತ್ರವ್ಯವಹಾರ ಮಾಡಿದ್ದು ಸದರಿಯವರು ಅನುಬಂಧ-10ರಲ್ಲಿ 6ಎ ಯಿಂದ 6ಯುವರೆಗೆ ನೀಡಿದ ಮಾಹಿತಿಯಂತೆ ಮಾಹಿತಿ ನೀಡಿ ಸಾಲ ಕೊಡುವಾಗ ಚೆಕ್ ಮೂಲಕ, ಹಿಂಪಡೆಯುವಾಗ ನಗದಾಗಿ ಹೀಗೆ ವ್ಯವಹಾರ ಮಾಡಿರುವುದಾಗಿ ಹೇಳಿರುತ್ತಾರೆ. ಆರೋಪಿತರು ಸದರಿ ಹಣಕಾಸಿನ ವ್ಯವಹಾರ ಮಾಡಲು ಅನುಮತಿ ಪಡೆದಿದ್ದಾರೋ ಎಂದು ಕೇಳಿ ಅವರ ಮೇಲಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದು ಮೇಲಧಿಕಾರಿಗಳು ಯಾವುದೇ ಅನುಮತಿ ಪಡೆದಿಲ್ಲ ಎಂದು ಉತ್ತರ ನೀಡಿರುತ್ತಾರೆ. ಪರಿಶೀಲಿಸಿದಾಗ ಎಪಿಆರ್ ನಲ್ಲೂ ನಮೂದನೆ ಮಾಡದಿರುವುದು ಕಂಡುಬಂದಿರುತ್ತದೆ. ಉದಾಹರಣೆಗೆ ನಿಪಿ-170ರ ಕ್ರಮ ಸಂಖ್ಯೆ 10ರಲ್ಲಿ ಮಂಜುಳಾ ಎಂಬುವವರ ಹೆಸರು ಸಾಲಗಾರರ ಪಟ್ಟಿಯಲ್ಲಿ ಇರುತ್ತದೆ.

(ಈ ಹಂತದಲ್ಲಿ ನ್ಯಾಯಾಲಯದ ಕಲಾಪದ ವೇಳೆ ಮುಗಿದಿದ್ದರಿಂದ ಮುಂದುವರಿದ ಮುಖ್ಯವಿಚಾರಣೆಯನ್ನು ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳೆಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.